

## ಗುಮ್ಮನ ಕರೆಯದಿರೆ ಅಮ್ಮ ನೀನು

- 1. Ref.:** Shri Purandara Dasara Sahitya Part – 4, Krishna Leele, edited by Shri Betageri Krishna Sharma and Shri Bengeri Huchhu Rayaru, page No. 41
- 2. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page no. 218
- 3. Ref.:** Purandara Sahitya Darshana, Samputa 4, Keerthana Darshana edited by Prof. S.K. Ramachandra Rao, page no. 156
- 4. Note:** Lyrics given here are as per Ref. 1. The wordings in Ref. 2 are same as in Ref. 1 except few words which are given in **yellow highlights**. The wordings in Ref. 2 and Ref. 3 are fully matching.
- 5. Note:** Singer has followed lyrics as in Ref. 2.

ರಾಗ: ತೋಡಿ

ತಾಳ: ಅಟ

ಗುಮ್ಮನ ಕರೆಯದಿರೆ, ಅಮ್ಮ ನೀನು

ಗುಮ್ಮನ ಕರೆಯದಿರೆ || ಪ ||

ಸುಮ್ಮನೆ ಇರುವೆನು ಅಮ್ಮಿಯ ಬೇಡೆನು)

(ಸುಮ್ಮನೆ ಇದ್ದೇನು, ಅಮ್ಮಿಯ ಬೇಡೆನು)

ಮಮ್ಮ ಉಣ್ಣುತೇನೆ, ಅಮ್ಮ ಅಳುವುದಿಲ್ಲ || ಅಪ ||

ಹೆಣ್ಣುಗಳಿರುವಲ್ಲಿಗೆ ಹೋಗಿ ಅವರ

ಕಣ್ಣು ಮುಚ್ಚುವುದಿಲ್ಲವೆ

ಚಿಣ್ಣರ ಬಡಿಯೆನು, ಅಣ್ಣನ ಬೈಯೆನು

ಬೆಣ್ಣೆಯ ಬೇಡೆನು, ಮಣ್ಣು ತಿನ್ನುವುದಿಲ್ಲ || ೧ ||

ಬಾವಿಗೆ ಹೋಗೆ ಕಾಣೆ, ಅಮ್ಮ ನಾನು

(ಹಾವಿನ ಮೇಲಾಡೆ ಕಾಣೆ)

(ಹಾವಿನೊಳಾಡೆ ಕಾಣೆ)

(ಆವಿನ ಮೊಲೆಯೂಡೆ, ಕರುಗಳನ್ನು ಬಿಡೆ)

(ಆವಿನ ಮೊಲೆಯೂಡೆ, ಕರುಗಳ ಬಿಡೆ ನೋಡೆ)

ದೇವರಂತೆ ಒಂದು ರಾವಲಿ ಕೂಡುವೆ

|| ೨ ||

(ದೇವರಂತೆ ಒಂದು ರಾವಿಗೆ ಕೂಡುವೆ)

ಮಗನ ಮಾತನು ಕೇಳುತ್ತ, ಗೋಪೀದೇವಿ  
ಮುಗುಳುನಗೆಯ ನಗುತ್ತ  
ಜಗದ ಒಡೆಯ ಶ್ರೀ ಪುರಂದರ ವಿಠಲನ  
ಬಿಗಿದಪ್ಪಿಕೊಂಡಳು ಮೋಹದಿಂದಾಗ || ೩ ||

### ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಶ್ರೀ ಕೃಷ್ಣನು ಹೆದರಿದವನಂತೆ ನಟಿಸುತ್ತಾ ತಾಯಿಗೆ ' ಗುಮ್ಮನನ್ನು ಕರೆಯ ಬೇಡ ' ಎಂದು ಹೇಳಿದುದು ಈ ಹಾಡಿನಲ್ಲಿದೆ.

ಗುಮ್ಮ - ವಿವರಣೆ ಆಗಲೆ ಬಂದಿದೆ (ಬಾಲಭಾಷೆ).

ಅಮ್ಮಿ - ಮೊಲೆಹಾಲು (ಬಾಲಭಾಷೆ).

ಮಮ್ಮು - ಊಟ (ಬಾಲಭಾಷೆ).

ಚಿಣ್ಣರ - ಸಣ್ಣ ಹುಡುಗರನ್ನು.

ಆವಿನ - ಹಸುಗಳ.

ತಾವಿಲಿ - ಸ್ಥಳದಲ್ಲಿ, ಜಾಗದಲ್ಲಿ.

**Classification:** Keerthane

**Ankita:** sri Purandara Vittala

**Location:** NA

**Category:** Krishna Leele

**Sub-Category:** Krishna, yashode, ranga, gumma, oota, kannu, benne, uraga, govu, loka, hennu, deva,

**Pravachana:** NA

**Explanation:** NA